

SERVICE ABOVE SELF



Rotary

विश्वमित्रः

विश्वमित्र

VISHWAMITHRA

Weekly House Bulletin of Rotary Club Shimoga, R.I. Dist. 3182



Rtn. Stephanie A. Urchick
RI President 2024-25

Rtn. CA Dev Anand
District Governor 2024-25

Rtn. K. Sooryanarayana Udpa
President, Mob: 99009 66114

Rtn. N.G. Usha
Secretary, Mob : 81975 92278

Rtn. M. Madhavachar
Bulletin Editor, Mob: 98862 73495

We meet every Wednesday at 6.45p.m. at Rotary Youth Centre, Sowlanga Road, L.B.S.Nagar, Shivamogga- 577 204

ಸಂಪುಟ - 67

ಸಂಚಿಕೆ - 46

ದಿನಾಂಕ : 14-05-2025

ದಿನಾಂಕ: 14.05.2025 ರಂದು ಈ ಸಾಲಿನ ನಮ್ಮ ರೋಟರಿಯ 46 ನೇ ವಾರದ ಸಭೆ. ಮುಖ್ಯ ಅತಿಥಿಗಳಾಗಿ ನಮ್ಮ ಕ್ಲಬ್‌ನ ಸದಸ್ಯರಾದ ಚಾರ್ಟರ್ಡ್ ಅಕೌಂಟೆಂಟ್ ರೊ.ಹೆಚ್.ಎಸ್. ರಘುರಾಮ್‌ಭಟ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತೆರಿಗೆಯಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳೊಂದಿಗೆ ಅಧ್ಯಕ್ಷರಾದ ರೊ.ಕೆ.ಸೂರ್ಯನಾರಾಯಣ ಉಡುಪರು ಮತ್ತು ಕಾರ್ಯದರ್ಶಿ ರೊ.ಎನ್.ಜಿ. ಉಷಾರವರು ವೇದಿಕೆಯ ಮೇಲಿದ್ದರು.



ಅಂದು ರೊ.ಶಾರದಾ ಗೋಪಾಲ್‌ರವರಿಂದ ವೈಕುಂಠದಿಂದ ಬಂದ ಮಹಾಲಕ್ಷ್ಮೀ ನೀನು - ಎಂಬ ಗೀತೆಯ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು. ಅಧ್ಯಕ್ಷರಾದ ರೊ.ಕೆ.ಸೂರ್ಯನಾರಾಯಣ ಉಡುಪರವರು ಸರ್ವರನ್ನು ಸ್ವಾಗತಿಸಿದರು. ರೊ.ವೈ.ಜಿ.ಗುಪ್ತರವರು ರೋಟರಿ ಮಾಹಿತಿ ನೀಡುತ್ತಾ ಕೌನ್ಸಿಲ್ ಆನ್ ಲೆಜಿಸ್ಲೇಷನ್ ಮತ್ತು ಅದರ ಕಾರ್ಯ ವ್ಯಾಪ್ತಿಯ ಬಗ್ಗೆ ಅದರಲ್ಲಿ 480 ಜನ ರೋಟರಿ ಸದಸ್ಯರಿರುವ ಬಗ್ಗೆ ವಿವರಣೆ ನೀಡಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ರೋಟರಿ ಶುಲ್ಕದಲ್ಲಿ ಸುಮಾರು 3.50 ಡಾಲರ್ ಹೆಚ್ಚಾಗುವುದರ ಬಗ್ಗೆ ಸೂಚನೆ ಹಾಗೂ ಮಾಹಿತಿ ನೀಡಿದರು.

ರೊ. ಎನ್.ವಿ.ಭಟ್‌ರವರು ಮುಂದಿನ ತಿಂಗಳು 15 ರಂದು ಸಿಗಂದೂರಿಗೆ ಪಿಕ್‌ನಿಕ್ ಏರ್ಪಡಿಸುವುದರ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷರಾದ ರೊ.ಕೆ. ಸೂರ್ಯನಾರಾಯಣ ಉಡುಪರು ಮಾತನಾಡಿ, ರೊ.ವೈ.ವಿ. ವೆಂಕಟರಮಣ ಜೋಯ್ಸ್‌ರವರು ತಮ್ಮ ಹುಟ್ಟು ಹಬ್ಬ ಆಚರಿಸಿದ್ದರ ಬಗ್ಗೆ ಸಭೆಯಲ್ಲಿ ತಿಳಿಸಿ, ಅವರನ್ನು ವೇದಿಕೆಯಲ್ಲಿ ಬರ ಮಾಡಿಕೊಂಡು, ನೆನಪಿನ ಕಾಣಿಕೆ ನೀಡಿ ಶುಭ ಹಾರೈಸಿದರು ಮತ್ತು ಅಂದಿನ ಸಭೆಗೆ ಉಪಹಾರ ಮತ್ತು ಸಿಹಿಯನ್ನು ರೊ.ವೈ.ವಿ. ವೆಂಕಟರಮಣ ಜೋಯ್ಸ್‌ರವರು ಪ್ರಾಯೋಜಿಸಿರುವುದರ ಬಗ್ಗೆ ತಿಳಿಸಿದರು. ರೊ. ಗೋಪಾಲಕೃಷ್ಣ ಗುಪ್ತ ಮತ್ತು ರೊ.ಶಾರದಾ ಗೋಪಾಲ್‌ರವರಿಗೆ ವಿವಾಹ ವಾರ್ಷಿಕೋತ್ಸವದ ಬಹುಮಾನ ನೀಡಲಾಯಿತು. ರೊ. ಕಿಶೋರ್ ಶೀರನಾಳಿಯವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು.

ಅಂದಿನ ಮುಖ್ಯ ಅತಿಥಿಗಳಾದ ರೊ. ಹೆಚ್.ಎಸ್. ರಘುರಾಮ್ ಭಟ್‌ರವರು ಆದಾಯ ತೆರಿಗೆಯಲ್ಲಿ ಆಗಿರುವ ಇತ್ತೀಚಿನ ಬೆಳವಣಿಗೆ ಹಾಗೂ ಬದಲಾವಣೆಗಳನ್ನು ಈ ಕೆಳಕಂಡಂತೆ ತಿಳಿಸಿದರು. ಅಲ್ಲದೇ ಆದಾಯ ತೆರಿಗೆಯ ಇತ್ತೀಚಿನ ಬದಲಾದ ಸ್ಲಾಬ್‌ಗಳ ಬಗ್ಗೆಯೂ ವಿವರಣೆ ನೀಡಿದರು.

ಈ ವಾರ

ದಿನಾಂಕ: 21-05-2025, ಬುಧವಾರ

ಸಂಜೆ 6:45ಕ್ಕೆ

Chief Guest :

Dr. Vinaya Srinivas

Executive Director

Subbaiah Dental College, Shivamogga

Topic: Healthy Life Style

ದಯವಿಟ್ಟು ರೋಟರಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ

ಸ್ಥಳ: ರೋಟರಿ ಯುವ ಕೇಂದ್ರ, ಸವಳಂಗ ರಸ್ತೆ, ಶಿವಮೊಗ್ಗ

ಮೇ- ಯುವ ಸೇವಾ ಮಾಸ

MAY- YOUTH SERVICE MONTH

Income Tax Changes From 1st April 2025: Top10 New Income Tax Rules

The Budget 2025 introduced some major changes to the Income Tax Act 1961 to simplify the tax structure in India. These changes will come into effect on 1st April 2025 and will be relevant from FY 2025-26 onwards.

This article will cover all major changes that one must be familiar with to plan one's finances for FY 2025-26 accordingly.

What Are The Income Tax Changes For FY 2025-26? Income Tax Slabs for FY 2025-26 (AY 2026-27)

The Budget 2025 proposed new tax slab rates under section 115BAC i.e., the New Tax Regime or the Default Tax Regime. This was to ensure that individuals save more and increase their spending capacity. These revised tax slab rates will be applicable for income earned in FY 2025-26 onwards. Section 115BAC of Income Tax Act: New Tax Regime Slabs, Deductions and Exemptions. The new tax regime under Section 115BAC of the Income-tax Act was introduced in the 2020 Budget and was made the default regime in the 2023 Budget. This regime offers lower tax rates but fewer exemptions and deductions compared to the old regime. It aims to simplify the tax filing process and make tax compliance easier for taxpayers. Keep reading to learn more about Section 115BAC of the Income-tax Act, 1961.

Recent Update

The income earned up to Rs.12 Lakhs will ultimately have Nil tax liability. The rebate allowed under section 87A has now been increased to Rs.60,000 for new regime from Rs.25,000. Since the rebate allowed has been increased, and relaxations made in the slab rates, tax incidence for income up to Rs.12,00,000 will be zero. Marginal relief on rebate is still applicable. Rebate is not allowed for income taxable at special rates. For example, capital gain u/s 112A. The new Income Tax Bill has been tabled by the Honorable Finance Minister in the Lok Sabha. This section has been covered under Section 202 in the new Income Tax Bill 2025.

What is Section 115BAC – The New Tax Regime? Section 115BAC - the new tax regime system came into force from FY 2020-21 (AY 2021-22). The new tax regime introduced concessional tax rates with reduced deductions and exemptions. Section 115BAC was amended in the Budget 2023, and the new regime was made the default regime from FY 2023-24. This Section was further amended with revised tax rates in Budget 2024. If an individual or HUF wants to opt for the old tax regime, then he must file Form 10-IEA before the due date of filing ITR.

Rebate :

In case the total income of a resident individual (after deducting all deductions and exemptions) does not exceed Rs.7,00,000, rebate is allowed under section 115BAC for the tax payable and cess. In any case, the rebate allowed does not exceed Rs. 25,000. If the assessee opts for old regime, the rebate is allowed if the total income (after deducting all deductions and exemptions) does not exceed Rs.5,00,000. Maximum rebate allowed is Rs.12,500. Similar to new regime, rebate under old regime is available only for resident individuals.

Note: The following additional benefits have been extended to the taxpayers who opt for new regime for FY 2024-25 (AY 2025-26):

Limit of Standard Deduction against salaried income has been increased from Rs.50,000 to Rs. 75,000.

Limit of maximum Deduction under Family Pension has been increased from Rs.15,000 to Rs. 25,000.

• The deduction on employers contribution to pension Scheme as per Section 80CCD (2) has been increased from 10% of salary to the 14% of salary.

The new tax regime does not allow 70+ deductions and exemptions (discussed in para 4). Comparison of Deductions: Old Tax Regime vs. New Tax Regime for FY 2024-25

Section 80C (Investment in PPF, NSC, Life Insurance Premium, ELSS, etc.) Available up to Rs.1.5 lakh Not available Section 80D (Health insurance premium) Available Not available Standard Deduction (for salaried individuals) Rs. 50,000 Rs. 75,000 (FY 2024-25) and Rs. 50,000 (FY 2023-24) House Rent Allowance (HRA) Available (based on actuals) Not available Interest on Housing Loan (Section 24) (for self-occupied property) Deduction up to Rs.2 lakh Not available Section 80E (Interest on education loan) Available Not available

Section 80G (Donations to charitable institutions) Available Not available Section 80TTA/80TTB (Interest on savings bank account/interest for senior citizens) Available Not available Entertainment Allowance Available Not available Professional Tax (for salaried individuals) Available Not available Additional Depreciation (Section 32(1)(ia)) Available Not available Income

from House Property Loss Set-off Allowed (set off with other income) Not available Children's Education Allowance Available Not available Transport Allowance (for specially abled) Available Not available

For salaried employees:

Choice needs to be made in the beginning of the financial year. The choice made by the employee at the beginning of the FY is only for the purpose of deducting TDS and it is changeable while filing the return i.e., July 2024. If no choice is made by the employee at the beginning of the financial year, TDS deducted by the employer under new regime as it is default regime.

Salaried employee can choose to file under new regime in one year and old regime in the next year, or vice versa.

Non salaried employee:

A non-salaried taxpayer has to choose the new regime when filing the tax return. They need not declare or intimate their choice to anyone during the year. Taxpayers with an income from business or profession (non-salaried) cannot opt-in and opt-out of the new tax regime every year. Once a non-salaried opts out of the new tax regime, they cannot opt-in again for the new tax regime in the future. The due date for tax filing for the FY 2024-25 (AY 2025-26) is 31st July 2025, unless extended. If you have not filed your return within 31st July, you have until 31st December, 2025 to submit your Belated Return.

Note: Income Tax slab rates under the Old Tax Regime (Optional Regime) remain the same. Increased Rebate Under Section 87A

The rebate u/s 87A for taxpayers filing tax returns under the New Tax Regime was increased to Rs. 60,000 from the previous limit of Rs. 25,000. Now the taxpayer can enjoy a tax free income of up to Rs. 12 Lakhs. This means taxpayers earning income up to Rs. 12 Lakhs will have no tax liability under the new tax regime. The rebate for taxpayers opting for the Old Tax Regime remains the same i.e., Rs.12,500. Enhanced TDS Thresholds The provisions of TDS have significant changes that will be applicable from April 2025. It was proposed to enhance threshold limits for various TDS sections for both individuals and businesses. The threshold for TDS on interest received by senior citizens was increased to Rs 1 lakh from the previous limit of Rs. 50,000. Similarly, the thresholds for rent and commissions were also increased. Effective from April 2025, the TDS threshold limits for various sections were increased as follows: Section Before 1st April 2025 From 1st April 2025 193 - Interest on securities NIL 10,000

194A - Interest other than Interest on securities

(i) 50,000/- for senior citizens;

(ii) 40,000/- in case of others when the payer is the bank,

(i) 1,00,000/- for senior citizen

(ii) 50,000/- in case of others when the payer is a bank, cooperative society and post

cooperative society and post office

(iii) 5,000/- in other cases office

(iii) 10,000/- in other cases

194 - Dividend, for an individual shareholder 5,000 10,000

194K - Income in respect of units of a mutual fund 5,000 10,000

194B - Winnings from lottery, crossword puzzle Etc. & 194BB - Winnings from horse race

Aggregate of amount exceeding 10,000/- during the financial year 10,000/- in respect of a single

transaction

194D - Insurance commission 15,000 20,000

194G - Income by way of commission, prize etc. on lottery tickets 15,000 20,000

194H - Commission or brokerage 15,000 20,000

194I - Rent 2,40,000 (in a financial year) 50,000 per month

194J - Fee for professional or technical services 30,000 50,000

194LA - Income by way of enhanced compensation 2,50,000 5,00,000

194T - Remuneration, Interest and Commission paid to partners NIL 20,000 Changes To Tax Collected At Source (TCS) The threshold for withholding TCS for overseas remittance through LRS will be increased to Rs. 10 lakhs from the previous limit of Rs. 7 lakhs. Further, there will be no TCS on remittance of educational loans taken from a financial institution. Previously, a TCS of 0.5% was applicable if the remittance exceeded Rs. 7 lakhs.

Updated Tax Return: Extension of Time Limit

The deadline for filing an Updated Tax Return was extended from 12 months to 48 months (4 years) from the end of the relevant assessment year. This extension was to encourage the taxpayers to disclose any previously undisclosed incomes and pay relevant taxes on the same.

The additional tax liability based on the timeline of filing an updated return is as follows: If ITR-U filed within Additional Tax
12 months from the end of the relevant AY 25% of additional tax (tax + interest)
24 months from the end of the relevant AY 50% of additional tax (tax + interest)
36 months from the end of the relevant AY 60% of additional tax (tax + interest)
48 months from the end of the relevant AY 70% of additional tax (tax + interest)

Deduction On Remuneration Paid To Partners

The limit of deduction available to partnership firms and LLPs for remuneration paid to partners is also enhanced. The calculation limits were revised to make way for higher deductions during tax computation. Relaxation Of Deemed Let-Out Property Provision Previously, the annual value of up to two self-occupied properties was deemed to be NIL, if the owner is unable to occupy the property due to employment, business, or professional commitments at a different location. It is now proposed that the annual value of up to two house properties shall be NIL if the owner occupies the house for his own residence or cannot occupy it for any reason. The Finance Bill 2025, relaxed the condition to determine deemed let-out property by allowing individuals to claim up to two house properties as self-occupied and declare NIL income on such properties without any conditions.

Tax Implication on STCG

Listed securities- Short-term capital gains arising from the transfer of Equity Shares, Units of an Equity Oriented Funds or a unit of a business trust which is chargeable to securities transaction tax shall be taxed under section 111A at: 15% for any transfer which takes place before 23-07-2024; and 20% for any transfer which takes place on or after 23-07-2024. Long-term capital gains arising from transfer of listed equity share, or unit of an equity-oriented fund or a unit of a business trust as referred to in Section 112A shall be chargeable to tax.



ಅಧ್ಯಕ್ಷರಾದ ರೊ.ಕೆ.ಸೂರ್ಯನಾರಾಯಣ ಉಡುಪರು ಮಾತನಾಡಿ, ಇಂದು ರೊ.ರಘುರಾಮ್ ಭಟ್‌ರವರು ಟ್ಯಾಕ್ಸ್ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ ಎಂದರು. ಮುಖ್ಯ ಅತಿಥಿಗಳಾದ ರೊ. ಹೆಚ್.ಎಸ್. ರಘುರಾಮ್ ಭಟ್‌ರವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಶ್ರೀಮತಿ ಭಾರ್ಗವಿ ಭಟ್‌ರವರು ಜೊತೆಯಲ್ಲಿದ್ದರು. ರೊ. ಎನ್.ಜಿ. ಉಷಾರವರು ವಂದನಾರ್ಪಣೆ ಮಾಡಿದರು. ಅಂದು ಉಪಹಾರದ ವ್ಯವಸ್ಥೆ ಮಾಡಿದ ರೊ. ವೈ.ವಿ. ವೆಂಕಟರಮಣ ಜೋಯ್ಸರವರಿಗೆ ವಂದಿಸಿದರು. ರಾಷ್ಟ್ರಗೀತೆಯ ನಂತರ ರೊ.ಕಿಶೋರ್ ಶೀರನಾಳಿಯವರ ಭಾರತ್ ಮಾತಾ ಕಿ ಜೈ ಉದ್ಘೋಷ ದೊಂದಿಗೆ ಸಭೆ ಮುಕ್ತಾಯವಾಯಿತು. ❖



ದಿನಾಂಕ: 13-05-2025 ರಂದು ಬೀದಿ ಬದಿಯಲ್ಲಿ ಹಣ್ಣು ತರಕಾರಿ ಮಾರುವ ಕುಟುಂಬದ ಮಕ್ಕಳಿಗೆ ಸ್ಟೀಟ್ ವೆಂಡರ್ ಭತ್ತಿ ನೀಡಲಾಯಿತು.



ದಿನಾಂಕ: 12-05-2025 ರಂದು ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಶಿಕ್ಷಣದೊಂದಿಗೆ ಕಾನೂನಿನ ಅರಿವು- ನೆರವು ವಿಷಯದ ಬಗ್ಗೆ ಅಡ್ವೋಕೇಟ್ ಪರಿಮಳರವರಿಂದ ಉಪನ್ಯಾಸ ಏರ್ಪಡಿಸಲಾಗಿತ್ತು.



ದಿನಾಂಕ: 13-05-2025 ರಂದು ಫ್ರೆಂಡ್ಸ್ ಸೆಂಟರ್ ಹಾಲ್‌ನಲ್ಲಿ ಬೇಸಿಗೆ ಶಿಬಿರದ ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ವಿಷಯದ ಬಗ್ಗೆ ಟ್ರೈನಿಂಗ್ ಪ್ರೋಗ್ರಾಮ್ ಏರ್ಪಡಿಸಲಾಗಿತ್ತು.



ದಿನಾಂಕ: 13-05-2025 ರಂದು ನಮ್ಮ ಕ್ಲಬ್ ವತಿಯಿಂದ ಡಿವಿಷನ್ ಪ್ರೌಢಶಾಲೆ ಲೈಬ್ರರಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.



ಸಂಪಾದಕೀಯ

ಜೀವನದ ಸಾರ್ಥಕತೆ

ಅಲ್ಲೊಂದು ದೊಡ್ಡದಾದ ಅರಳಮರವೊಂದು ಬೆಳೆದು ನಿಂತಿತ್ತು. ಅನೇಕ ಸಣ್ಣಪುಟ್ಟ ಮರಗಿಡ ಬಳ್ಳಿಗಳು ಅರಳ ಮರದ ಅಕ್ಕಪಕ್ಕದಲ್ಲಿ ಬೆಳೆದು ನಿಂತಿದ್ದವು. ಒಂದು ಸಲ ಭಾರಿ ಬರುಗಾಳ ಬೀಸಿತು. ಆಗ ಅರಳ ಮರ ಮಾತ್ರ ಆ ಬರುಗಾಳಿಗೆ ಮೈಯೊಡ್ಡಿ ಗಟ್ಟಿಯಾಗಿ ನಿಂತಿತ್ತು. ಅದರ ಸುತ್ತಮುತ್ತಲಿದ್ದ ಮರ ಗಿಡ ಬಳ್ಳಿಗಳು ಬರುಗಾಳಿಗೆ ಸಿಕ್ಕಿ ಧೂಳೇಪಟವಾಗಿ ಬಿಟ್ಟವು.

ಬರುಗಾಳಿಯು ಶಾಂತವಾದ ನಂತರ ಅರಳ ಮರವು ತನ್ನ ಸುತ್ತಲೂ ನೋಡಿ ಸಂಕಟಪಟ್ಟಿತು. 'ನನ್ನ ಸುತ್ತಮುತ್ತಲಿದ್ದ ಗಿಡ ಮರ ಬಳ್ಳಿಗಳೆಲ್ಲವೂ ನಾಶವಾಗಿ ಹೋದವು. ನಾನು ಬರುಗಾಳಿಯ ಹೊಡೆತಕ್ಕೆ ಗಟ್ಟಿಯಾಗಿ ನಿಂತ ಕಾರಣದಿಂದ ಬದುಕುಳಿದು ಬಿಟ್ಟೆ. ನಾನೊಬ್ಬನೇ ಒಂಟಿಯಾಗಿ ಹೀಗೆ ನಿಲ್ಲುವುದರಿಂದ ಏನು ಉಪಯೋಗವಿದೆ? ನಾನೂ ಬರುಗಾಳಿಗೆ ಸಿಕ್ಕಿ ನೆಲಕ್ಕುರುಳಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಅದು ಮನಸ್ಸಿನಲ್ಲೇ ಕೊರಗಿತು.

ಹೀಗೆಯೇ ದಿನಗಳುರುಳಿದವು. ವಸಂತ ಕಾಲ ಪ್ರಾರಂಭವಾಯಿತು. ಅರಳ ಮರವು ಚಿಗುರಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಅರಳ ಮರದಲಿ ಆಟವಾಡಲು ಎರಡು ಅಳಿಲುಗಳೂ ಬಂದವು. ಅವು ಮರದ ತುಂಬಾ ಓಡಾಡಿ ಸಂತೋಷದಿಂದ ಆಟವಾಡುತ್ತಿದ್ದವು. ಆಗ ಒಂದು ಅಳಿಲು 'ಗೆಳೆಯ, ನಾವಿಂದು ಈ ಮರಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಈ ಮರವಿಲ್ಲದಿದ್ದರೆ ಅಂದು ಬರುಗಾಳಿಗೆ ಸಿಕ್ಕಿ ನಾವಿಬ್ಬರೂ ನಾಶವಾಗಿ ಹೋಗುತ್ತಿದ್ದೆವು. ಈ ಮರದ ಪೊಟರೆಯಲ್ಲಿದ್ದ ನಾವಿಬ್ಬರೂ ಬದುಕಿ ಉಳಿದೆವು' ಎಂದು ಇನ್ನೊಂದು ಅಳಿಲಿಗೆ ಹೇಳಿತು.

ಮರಕುಟಕ ಹಕ್ಕಿಯೊಂದು, 'ದೇವರೇ ಅಂದು ಈ ಮರ ಇಲ್ಲದಿದ್ದರೆ ನನ್ನ ಜೀವವು ಅಂದೇ ಕೊನೆಯಾಗುತ್ತಿತ್ತು. ರಕ್ಷಣೆ ಕೊಟ್ಟ ಈ ಮರಕ್ಕೆ ನಾವಿಬ್ಬರೂ ಜೀವನಪೂರ್ತಿ ಕೃತಜ್ಞರಾಗಿರಬೇಕು' ಎಂದು ತನ್ನ ಹೆಂಡತಿಗೆ ಹೇಳಿತು.

ಪೊಟರೆಯೊಂದರಲ್ಲ ವಾಸವಾಗಿದ್ದ ಮೊಲವೊಂದು ಅಂದು ತನ್ನ ಜೀವ ಉಳಿಯಲು ಈ ಮರವೇ ಕಾರಣವೆಂದು ಹೊಗಳಿತು.

ಆಗ ಅರಳಮರಕ್ಕೆ ತಾನು ಇಷ್ಟೊಂದು ಪ್ರಾಣಿಪಕ್ಷಿಗಳಿಗೆ ಉಪಯೋಗವಾಗುತ್ತಿದ್ದೇನೆಂದು ಅರ್ಥವಾಯಿತು. ಅರಳಮರವು ಆಗ ತನ್ನಲ್ಲ ಹೀಗೆಂದುಕೊಂಡಿತು, 'ಇದುವರೆಗೂ ಒಂಟಿಯಾಗಿ ನಿಂತು ಬಿಟ್ಟಿದ್ದೇನೆಂದು ಸಂಕಟಪಟ್ಟೆನೆಲ್ಲ! ಈ ಪ್ರಾಣಿಪಕ್ಷಿಗಳೆಲ್ಲವೂ ನನ್ನ ಮಕ್ಕಳಿದ್ದ ಹಾಗೆ. ಅವುಗಳಿಗೆ ಸಹಾಯ ಮಾಡಲು ಸಿಕ್ಕಿದ್ದು ದೊಡ್ಡ ಭಾಗ್ಯ!' ಎಂದುಕೊಂಡು ಹೆಮ್ಮೆಪಟ್ಟಿತು.

ನಮ್ಮ ಜೀವನ ಅರಳ ಮರದಂತಾಗಬೇಕು. ಸಿಕ್ಕಿದ್ದರಲ್ಲ ಸಂತೋಷಿಸಿ, ಅದರಲ್ಲಿ ತೃಪ್ತಿಗೊಂಡು ಆನಂದಿಸಬೇಕು. ನಮ್ಮ ಜೀವನವೂ ಇತರರಿಗೆ ಉಪಯೋಗವಾಗುವಂತಿರಬೇಕು.

◆ ರೊ. ಎಂ. ಮಾಧವಾಚಾರ್




ಜನ್ಮ ದಿನದ ಶುಭಾಶಯಗಳು



Sadanand D. V.
15th May



Naveena Marjorie Pais
17th May



Pete Ajay Kumar
19th



T.R. Aswathnarayan
20th May



H.N. Yuvaraj
20th May



Renuka Srinath
20th May



Veeranna C. B.
20th May



ಚಿಂತನೆ

ಬದುಕು ಇರುವುದು ಸವಿಯಲು - ಸವೆಯಲು ಅಲ್ಲ
ಬದುಕು ಇರುವುದು ಸಾಧಿಸಲು - ರೋಧಿಸಲು ಅಲ್ಲ
ಬದುಕು ಇರುವುದು ಸಂತಸಪಡಲು-ಸಂಕಟಪಡಲಲ್ಲ
ಬದುಕು ಇರುವುದು ಬಾಳುವುದಕ್ಕೆ - ಬಳಲುವುದಕ್ಕೆ ಅಲ್ಲ
ಆದ್ದರಿಂದ ನಮ್ಮ ಬದುಕು ಒಂದು ಸಂಖ್ಯಮವಾಗಿರಬೇಕೆ
ಹೊರತು ಸಂಗ್ರಾಮವಾಗಿರಬಾರದು.

- ರೊ. ಕೆ. ಸೂರ್ಯನಾರಾಯಣ ಉಡುಪ


ಚತುರ್ವಿಧ ಪರೀಕ್ಷೆ- ನಮ್ಮ ಚಿಂತನೆ, ಆಡುವ ಮಾತು ಅಥವಾ ಕೃತಿಗಳಲ್ಲಿ...

1. ಇದು ಸತ್ಯವೇ?
2. ಇದು ಸಂಬಂಧಪಟ್ಟ ಎಲ್ಲರಿಗೆ ನ್ಯಾಯ ಸಮ್ಮತವೇ?
3. ಇದು ಸದ್ಭಾವನೆ ಮತ್ತು ಉತ್ತಮ ಸ್ನೇಹ ಸಂಬಂಧವನ್ನು ಬೆಳೆಸಬಲ್ಲದೇ ?
4. ಇದು ಸಂಬಂಧಪಟ್ಟ ಎಲ್ಲರಿಗೆ ಪ್ರಯೋಜನಕಾರಿಯೇ?



To,

Book Post



- Rabindranath Tagore